

ಪ್ರಧಾನ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಪ್ರದನ್ಯಾಧಃ ನ್ಯಾಯಾಲಯ, ಮದ್ದೂರು

ಸಿಸಿ 6268/2021

ಡಿಡಬ್ಲ್ಯೂ-1

ಸಾಕ್ಷಿದಾರರ ಹೆಸರು	- ವೆಂಕಟರಾಜು
ತಂದೆಯ ಹೆಸರು	- ಸಿದ್ದಿರಾಮುಲು
ವಯಸ್ಸು	- 38 ವರ್ಷ
ಉದ್ಯೋಗ	- ಶಾಖಾ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡಾ ಬೆಸಗರಹಳ್ಳಿ
ವಾಸಸ್ಥಳ	- ಮದ್ದೂರು

ದಿನಾಂಕ:-22-04-2026 ರಂದು ಪ್ರಮಾಣ ವಚನ ಬೋಧಿಸಲಾಯಿತು.

ಮುಖ್ಯ ವಿಚಾರಣೆ: ಶ್ರೀ.ಎಸ್ ಎಂಎಸ್ ವಕೀಲರಿಂದ:-

2019 ರಲ್ಲಿ ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ದೊಂದಿಗೆ ವಿಲೀನವಾಗಿರುತ್ತದೆ. ಸದರಿ ವಿಜಯಾ ಬ್ಯಾಂಕ್ ನ ಚೆಕ್ ಗಳನ್ನು 2020 ಸೆಪ್ಟೆಂಬರ್ ವರೆಗೆ ಮಾನ್ಯ ಮಾಡಲು ಅವಧಿ ವಿಸ್ತರಿಸಲಾಗಿತ್ತು. ನಿಪಿ-1 ವಿಜಯಾ ಬ್ಯಾಂಕ್ ಚೆಕ್ ಆಗಿದೆ ಎಂದರೆ ಸರಿ. ನಿಪಿ-2 ನಮ್ಮ ಶಾಖೆಯಿಂದ ವಿತರಿಸಲಾಗಿದೆ ಎಂದರೆ ಸರಿ. ನಿಪಿ-2 ರ ಕಲಂ ನಂ.5 ರಲ್ಲಿ ನಮೂದಿಸಿರುವ 3 ಕಾರಣಗಳಲ್ಲಿ ಚೆಕ್ ಅವಧಿಯು ಮುಕ್ತಾಯವಾದ ಕಾರಣವು ನಮೂದಾಗಿದ್ದು, ಆದರೆ ನಿಪಿ-1 ರ ಚೆಕ್ ದಿನಾಂಕ 06-08-2019 ಆಗಿದ್ದು ಆದರೆ ನಿಪಿ-2 ನ್ನು ದಿ 06-11-2019 ರಂದು ವಿತರಿಸುತ್ತದೆ. ನಿಪಿ-2 ರಲ್ಲಿ ಕಲಂ ನಂ.5 ರಲ್ಲಿನ ಕಾರಣಗಳನ್ನು ನೀಡಿದಾಗ ಕಲಂ ನಂ.26 ರ ಕಾರಣವಾದ ಸಾಕಷ್ಟು ಹಣವಿಲ್ಲ ಎಂದು ಹಿಂಬರಹ ನೀಡುವ ಅವಶ್ಯಕತೆ ಇಲ್ಲ ಎಂದರೆ ಸರಿ.

ಪಾಟೀಸವಾಲು ಃ ಶ್ರೀ. ಎಂಜೆಎಸ್ ವಕೀಲರಿಂದ:-

ಯಾವುದೇ ಚೆಕ್ ನ್ನು ನಮೂದಿಸಿದ ದಿನಾಂಕದಿಂದ 3 ತಿಂಗಳ ವರೆಗೆ ಮಾನ್ಯವಿರುತ್ತದೆ. ಅದರಂತೆ ನಿಪಿ-1 ರ ಚೆಕ್ ದಿ 06-08-2019 ಎಂದು ನಮೂದಿಸಲಾಗಿದೆ. ದಿ 06-11-2019 ರವರೆಗೆ 3 ತಿಂಗಳ ಅವಧಿ ಇರುತ್ತದೆ. ನಿಪಿ-2 ರಲ್ಲಿ ದಿ 06-11-2019 ರ ದಿನಾಂಕ ನಮೂದಿಸಲಾಗಿದೆ ಎಂದರೆ ಸರಿ. ಸಾಕ್ಷಿಯು ಮುಂದುವರೆದು ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ 31 ದಿನಗಳ ಇರುತ್ತವೆ ಎನ್ನುತ್ತಾರೆ. ನಿಪಿ-2 ರಲ್ಲಿ ಚೆಕ್ ನ್ನು ಹಾಜರುಪಡಿಸಿರುವ ದಿನಾಂಕ ನಮೂದಿಸಿಲ್ಲ, ಆದರೆ ಹಿಂಬರಹ ನೀಡಿದ ದಿನಾಂಕವನ್ನು ನಮೂದಿಸಲಾಗಿದೆ. ದೂರುದಾರರು ಚೆಕ್ ನ್ನು ನಿಗದಿತ ಅವಧಿಯೊಳಗೆ ಹಾಜರುಪಡಿಸಿದಾಗಿಯೂ ಸಹ ಆರೋಪಿಯ ಜೊತೆ ಶಾಮೀಲಾಗಿ ದಿ 06-11-2019 ರಂದು ಹಿಂಬರಹ ನೀಡಿದ್ದೇವೆಂದರೆ ಸರಿಯಲ್ಲ. ಚೆಕ್ ನ್ನು ಹಾಜರುಪಡಿಸಿದಾಗ ಆರೋಪಿಯ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂಬ ಬಗ್ಗೆ ಪರಿಶೀಲಿಸಿ ನಿಪಿ-2 ರ ಹಿಂಬರಹ ನೀಡಲಾಗಿದೆ ಎಂದರೆ ಸರಿ. ನಿಪಿ-3

ಮತ್ತು 4 ರ ಹಿಂಬಹರವನ್ನು ಸಹ ನಮ್ಮ ಶಾಖೆಯಿಂದ ನೀಡಲಾಗಿದೆ ಎಂದರೆ ಸರಿ. ಸದರಿ ವೇಳೆಯಲ್ಲೂ ಸಹ ಆರೋಪಿಯ ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂದು ಹಿಂಬಹ ನೀಡಲಾಗಿದೆ ಎಂದರೆ ಸರಿ.

ಮರುವಿಚಾರಣೆ :- ಇಲ್ಲ

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳೆಚ್ಚು ಮಾಡಲಾಗಿದೆ.)
ಓ ಹೇ ಕೇ ಸರಿಯಾಗಿದೆಂದು ಒಪ್ಪಿರುತ್ತಾರೆ.

ಪ್ರಧಾನ ಸಿವಿಲ್ ಮತ್ತು ಜೆಎಂಎಫ್,ಸಿ,
ನ್ಯಾಯಾಧೀಶರು, ಮದ್ದೂರು.

ಸಾಕ್ಷಿಯ ಸಹಿ: